



BK IV 145/19-20

TRUST DEED

THIS DEED OF TRUST declared on Year Two Thousand Nineteen, Month November, Day Twenty Second (22/11/2019) at Bengaluru.

To ALL TO WHOM THESE PRESENT COME:

1. **Mrs.VARALAKSHMI .B.S,** W/o Srinivas, Aged about 48yrs Residing at Gavi Road, Near Thigalara sangha, Hosakote, Bengaluru Rural-562114.

Herein after referred as Founder of Trust.

2. **Mrs. REKHA .S,** D/o Srinivas, Aged about 27years residing at Hosakote, Bengaluru Rural-562114.

Herein after referred as Author of Trust.

Hereby declare ourselves to be the Founder and authors of the trust known as "**RAINBOW INNOVATIVE ACADEMY EDUCATIONAL TRUST**" with the aims and objectives as mentioned below:

constitute ourselves as the trustees which expression shall unless it be repugnant to the subject or context thereof, means and includes the survivors or survivor of the trustees and all such persons one or duly appointed as trustees under these presents, hereby declares and state as follows;

Varalakshmi B.S.

Rekha

2ನೇ ಪ್ರತಿಷ್ಠಿತ ದಾಖಲೆ ಸಂಖ್ಯೆ IV 145
2019-20



ಕರ್ನಾಟಕ ಸರ್ಕಾರ
ನೋಂದಣಿ ಹಾಗೂ ಮುದ್ರಾಂಕ ಇಲಾಖೆ
Department of Stamps and Registration

ಪ್ರಮಾಣ ಪತ್ರ


1957 ರ ಕರ್ನಾಟಕ ಮುದ್ರಾಂಕ ಕಾಯ್ದೆಯ ಕೆಲಂ 10 ಎ ಅಡಿಯಲ್ಲಿಯ ಪ್ರಮಾಣ ಪತ್ರ

ಶ್ರೀಮತಿ Rainbow Innovative Academy Educational Trust Rep by Founder of Trust Mrs.
Varalakshmi B.S. W/o Srinivas , ಇವರು 1250.00 ರೂಪಾಯಿಗಳನ್ನು ನಿಗದಿತ ಮುದ್ರಾಂಕ ಶುಲ್ಕವಾಗಿ
ಪಾವತಿಸಿರುವುದನ್ನು ದೃಢೀಕರಿಸಲಾಗಿದೆ

ವ್ರಕಾರ	ಮೊತ್ತ (ರೂ.)	ಹಣದ ಪಾವತಿಯ ವಿವರ
ನಗದು ರೂಪ	1250.00	Paid by Cash
ಒಟ್ಟು :	1250	

ಸ್ಥಳ : ಬಿದರಹಳ್ಳಿ

ದಿನಾಂಕ : 22/11/2019


ಉಪ-ನೋಂದಣಿ ಮತ್ತು ಯುಕ್ತ ಅಧಿಕಾರಿ
ಬಿ.ಪಿ. ನೋಂದಣಿ ಮತ್ತು ಯುಕ್ತ ಅಧಿಕಾರಿ
ಬಿದರಹಳ್ಳಿ, ಬೆಂಗಳೂರು-49

(Signature)



Print Date & Time : 22-11-2019 04:17:04 PM

ದಸ್ತಾವೇಜು ಸಂಖ್ಯೆ : 145

ಬಿದರಹಳ್ಳಿ ದಲ್ಲಿರುವ ಉಪನೋಂದಣಾಧಿಕಾರಿ ಶಿವಾಜಿನಗರ ರವರ ಕಚೇರಿಯಲ್ಲಿ ದಿನಾಂಕ 22-11-2019 ರಂದು 03:32:40 PM ಗಂಟೆಗೆ ಈ ಕೆಳಗೆ ವಿವರಿಸಿದ ಶುಲ್ಕದೊಂದಿಗೆ

ಕ್ರಮ ಸಂಖ್ಯೆ	ವಿವರ	ರೂ. ಪೈ
1	ನೋಂದಣಿ ಶುಲ್ಕ	600.00
2	ಸೇವಾ ಶುಲ್ಕ	840.00
	ಒಟ್ಟು :	1440.00

ಶ್ರೀಮತಿ Rainbow Innovative Academy Educational Trust Rep by Founder of Trust Mrs. Varalakshmi B.S. W/o Srinivas ಇವರಿಂದ ಹಾಜರ ಮಾಡಲ್ಪಟ್ಟಿದೆ

ಹೆಸರು	ಫೋಟೊ	ಹೆಚ್ಚಿಟ್ಟನ ಗುರುತು	ಸಹಿ
ಶ್ರೀಮತಿ Rainbow Innovative Academy Educational Trust Rep by Founder of Trust Mrs. Varalakshmi B.S. W/o Srinivas			<i>Varalakshmi B.S.</i>

H.S. Rajanna
ಸಬ್ ರಜಿಸ್ಟ್ರಾರ್
ಉಪ ನೋಂದಣಾಧಿಕಾರಿ
ಬಿದರಹಳ್ಳಿ, ಬೆಂಗಳೂರು-49

ಬರೆದುಕೊಟ್ಟಿದ್ದಾಗಿ ಒಪ್ಪಿರುತ್ತಾರೆ

ಕ್ರಮ ಸಂಖ್ಯೆ	ಹೆಸರು	ಫೋಟೊ	ಹೆಚ್ಚಿಟ್ಟನ ಗುರುತು	ಸಹಿ
1	Rainbow Innovative Academy Educational Trust Rep by Founder of Trust Mrs. Varalakshmi B.S. W/o Srinivas (ಬರೆಸಿಕೊಂಡವರು)			<i>Varalakshmi B.S.</i>
2	Rainbow Innovative Academy Educational Trust Rep by Author of Trust Mrs. Rekha .S. D/o Srinivas (ಬರೆಸಿಕೊಂಡವರು)			<i>Rekha</i>

H.S. Rajanna
ಉಪ ನೋಂದಣಾಧಿಕಾರಿ
ಬಿದರಹಳ್ಳಿ, ಬೆಂಗಳೂರು-49



Print Date & Time : 22-11-2019 04:17:04 PM

ದಸ್ತಾವೇಜು ಸಂಖ್ಯೆ : 145

ಬಿದರಹಳ್ಳಿ ದಲ್ಲಿರುವ ಉಪನೋಂದಣಾಧಿಕಾರಿ ಶಿವಾಜಿನಗರ ರವರ ಕಚೇರಿಯಲ್ಲಿ ದಿನಾಂಕ 22-11-2019 ರಂದು 03:32:40 PM ಗಂಟೆಗೆ ಈ ಕೆಳಗೆ ವಿವರಿಸಿದ ಶುಲ್ಕದೊಂದಿಗೆ

ಕ್ರಮ ಸಂಖ್ಯೆ	ವಿವರ	ರೂ. ವೆ
1	ನೋಂದಣಿ ಶುಲ್ಕ	600.00
2	ಸೇವಾ ಶುಲ್ಕ	840.00
	ಒಟ್ಟು :	1440.00

ಶ್ರೀಮತಿ Rainbow Innovative Academy Educational Trust Rep by Founder of Trust Mrs. Varalakshmi B.S. W/o Srinivas ಇವರಿಂದ ಹಾಜರ ಮಾಡಲ್ಪಟ್ಟಿದೆ

ಹೆಸರು	ಫೋಟೊ	ಹೆಚ್ಚಿಟ್ಟನ ಗುರುತು	ಸಹಿ
ಶ್ರೀಮತಿ Rainbow Innovative Academy Educational Trust Rep by Founder of Trust Mrs. Varalakshmi B.S. W/o Srinivas			Varalakshmi B.S.





ಬರೆದುಕೊಟ್ಟಿದ್ದಾಗಿ ಒಪ್ಪಿರುತ್ತಾರೆ

ಶ್ರೀಮತಿ ರೆಖಾ ಸಿ. ಸಿ. ರೆಖಾ
ಉಪ ನೋಂದಣಾಧಿಕಾರಿ
ಬಿದರಹಳ್ಳಿ, ಬೆಂಗಳೂರು-49

ಕ್ರಮ ಸಂಖ್ಯೆ	ಹೆಸರು	ಫೋಟೊ	ಹೆಚ್ಚಿಟ್ಟನ ಗುರುತು	ಸಹಿ
1	Rainbow Innovative Academy Educational Trust Rep by Founder of Trust Mrs. Varalakshmi B.S. W/o Srinivas (ಬರೆಸಿಕೊಂಡವರು)			Varalakshmi B.S.
2	Rainbow Innovative Academy Educational Trust Rep by Author of Trust Mrs. Rekha .S. D/o Srinivas (ಬರೆಸಿಕೊಂಡವರು)			Rekha

ಶ್ರೀಮತಿ ರೆಖಾ ಸಿ. ಸಿ. ರೆಖಾ
ಉಪ ನೋಂದಣಾಧಿಕಾರಿ
ಬಿದರಹಳ್ಳಿ, ಬೆಂಗಳೂರು-49

6ನೇ ವರ್ಷದ ವ್ಯಾಜ್ಯಾಂಶ ಸಂಖ್ಯೆ IV 145
2019-20


ಕ್ರಮ ಸಂಖ್ಯೆ	ಹೆಸರು	ಫೋಟೊ	ಹೆಚ್ಚಿನ ಗುರುತು	ಸಹಿ
3	Rainbow Innovative Academy Educational Trust Rep by Founder of Trust Mrs. Varalakshmi B.S. W/o Srinivas (ಬರೆದುಕೊಡುವವರು)			Varalakshmi B.S
4	Rainbow Innovative Academy Educational Trust Rep by Author of Trust Mrs. Rekha .S. D/o Srinivas (ಬರೆದುಕೊಡುವವರು)			Rekha

A.S. Ramesh
ಉಪ ನಿರ್ದೇಶಕರು
ಬಿದರಹಳ್ಳಿ, ಬೆಂಗಳೂರು-49

ಈ ದಸ್ತಾವೇಜು ಹಾಲೆಯನ್ನು ಸಂಘದ ಉಪಯೋಗಕ್ಕೆ
ಸಂಖ್ಯೆ 5(9) ರ ಪ್ರಕಾರ ಮುದ್ರಿಸಲಾಗಿದೆ.

ದಸ್ತಾವೇಜು ಪಾಠ
Document Sheet

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ



The Karnataka State Registration and Stamps Department
Official's Multipurpose Co-Operative Society Ltd.

ಈ ಹಾಲೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

ಇದೇ ಪುಟದ ದಾಖಲೆ ಸಂಖ್ಯೆ IV 145
2019-20

ಮೆಲೆ : ರೂ. 2/-
(GST EXTRA)

- d. providing health education and conducting health awareness and medical camps and taking up programmes of family planning and family welfare conducting awareness and service programmes in the area of AIDS control, Blindness, leprosy, etc.,
- e. conducting programmes for the benefit of the physically challenged and mentally retarded people.
- f. conducting programmes for orphans, destitute, neglected and street children.
- g. Taking up programmes for the benefit of aged, widow, destitute women, devadaia, etc.,
- h. conducting programmes for the welfare of drug addicts and alcoholics (de-addiction centers)
- i. Taking up programmes for empowerment of women such as gender issues, rights of women, income generation schemes for women, etc., setting up working women's hostel and organizing mahila yuvatha and yuvak mandals, tailoring institute.
- j. Setting up yuvak Mandals for building up the character and personality of youth and motivating them to undertake social and charitable work.
- k. Taking up income generation programmes for the poor, sponsored by any agency including the khadi village industries commission or state boards; state and central social welfare boards women welfare board or council and minority development.
- l. supporting self help groups of men and women for encouraging thrift and providing credit.

Venalarath B.S.

4


Zehe

8 ನೇ ಪ್ರಸ್ತದ ದಸ್ತಾವೇಜು ಸಂಖ್ಯೆ IV 145
2019-20


ಗುರುತಿಸುವವರು

ಕ್ರಮ ಸಂಖ್ಯೆ	ಹೆಸರು ಮತ್ತು ವಿಳಾಸ	ಸಹಿ
1	Sathish S/o Ramanalah Avalahalli Village, Bidarahalli Hobli, BETQ	Sathish
2	Muruges S/o Krishnappa Avalahalli Village, Bidarahalli Hobli, BETQ	Muruges

H.S. Rejwal
ಉಪ ನೋಂದಣಾಧಿಕಾರಿ
ಬಿದರಹಳ್ಳಿ, ಬೆಂಗಳೂರು-49


4 ನೇ ಪ್ರಸ್ತದ ದಸ್ತಾವೇಜು
ಸಂಖ್ಯೆ BDH-4-00145-2019-20 ಆಗಿ
ಸಿ.ಡಿ. ಸಂಖ್ಯೆ BDHD427 ನೇ ಧರಲ್ಲಿ
ದಿನಾಂಕ 22-11-2019 ರಂದು ನೋಂದಾಯಿಸಲಾಗಿದೆ

H.S. Rejwal
ಉಪನೋಂದಣಾಧಿಕಾರಿ ಶಿವಮೊಗ್ಗ (ಬಿದರಹಳ್ಳಿ)
ಉಪ ನೋಂದಣಾಧಿಕಾರಿ



ಈ ದಾಖಲೆಯು ಹಾಲಿಯನ್ನು ಸಂಘದ ಉಪನಿಯಮ
ಸಂಖ್ಯೆ 5(9) ರ ಪ್ರಕಾರ ಮುದ್ರಿಸಲಾಗಿದೆ.

ದಾಖಲೆಯ ಹಾಲಿ
Document Sheet

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ



The Karnataka State Registration and Stamps Department
Official's Multipurpose Co-Operative Society Ltd.

ಈ ಹಾಲಿಯನ್ನು ಯಾವುದೇ ದಾಖಲೆಗಾಗಿ ಉಪಯೋಗಿಸಬಹುದು
This sheet can be used for any document

ಇನಿ ಪುಟದ ದಾಖಲೆ ಸಂಖ್ಯೆ IV 145
2019-20

ಬೆಲೆ : ರೂ. 2/-
(GST EXTRA)

- m. Taking up programmes for providing clean drinking water facilities and maintaining sanitation in rural areas and slums in urban areas.
- n. To set up libraries, reading rooms, community hall, gymnasiums, karate, yoga and organizing sports events.
- o. To organize lectures, seminars, exhibitions, conferences and sumposiums.
- p. To take up such other programmes as are beneficial to the poor and weaker section and to the women and children.
- q. To coordinate and participate in the activities, schemes, proposals of the united nations organization and its service organizations in the fields such as health, education, family planning and also the government of india and state Govt. khadi and village industries commission and boards and central social welfare board and its activities and central and state labour welfare programmes and central and state adult literacy programmes and central and state women and child welfare schemes and central and state rural health and grama panchayat programmes.
- r. To give scholarships and assistance to the deserving students coming from the poor families and also assist the members who are in distress.
- s. To receive aid, grants, donations, subscriptions, gifts, etc., from the Government, private agencies, N.G.O's, general public and philanthropists, etc.,

Veerabalu B S.

ಈ ದಾಖಲೆಯು ಹಾಳೆಯನ್ನು ಸಂಘದ ಉಪನಿಯಮ
ಸಂಖ್ಯೆ 5(9) ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ

ದಾಖಲೆಯು ಹಾಳೆ
Document Sheet



The Karnataka State Registration and Stamps Department
Official's Multipurpose Co-Operative Society Ltd.

ಈ ಹಾಳೆಯನ್ನು ಯಾವುದೇ ದಾಖಲೆಗೆ ಉಪಯೋಗಿಸಬಹುದು
This sheet can be used for any document

10 ನೇ ಶುಭದ ದಾಖಲೆ ಸಂಖ್ಯೆ 145
2019-20

ಬೆಲೆ : ರೂ. 2/-
(GST EXTRA)

- t. To establish and maintain educational institution for minorities within the meaning of Articles 29 and 30 of the constitution of India, in all the faculties like engineering law, medical, technology education, etc., inclusive of vocational job oriented and short term courses, etc.,
- u. To create, organize and run schools, colleges, institutions, polytechniques, technical training centers, balbhavans, hostels, music & dance class, hospitals, clinics, health, recreational centres, training cum production centers, social welfare centers, family welfare centers and orphanages in rural and urban areas, old age homes and homes for the destitute.
- v. To adopt villages or village to provide basic amenities to the poorest of the poor families such as schools, rural health centers, drinking water for humans and animals, training centers, adult education for men and women to remove illiteracy to certain extent and increase their general knowledge in rural industries, irrigation, agriculture, sericulture, horticulture, afforestation, cooperation and in agro based vocational training such as dairy farming, poultry farming, sheep rearing, goats rearing and other needs for developments of such villages or village as integral parts of integrated development or rural areas through formal and non-formal means.
- w. To organize and to undertake such activities under this voluntary organization, to identify, to help and promote the SOCIO-ECONOMIC advancement of the poorest of the poor families in India.
- x. To provide consultancy services including expert advice and guidance.

Voralux B.S

6


Teetho



- y. To prepare, plan and implement development programmes particularly with a view to provide gainful employment to landless agricultural labourers, small and marginal farmers, rural artisans and poorest of the poor sections of the community and to conduct these operations on no loss and no profit basis.
- z. To provide rural health and family planning and social welfare, educational training and rural development projects to improve the economic and social conditions of the poor or rural and urban areas.
- aa. To establish the educational programmes to train the unemployed for new jobs, to aid the community leaders in carrying out their responsibilities and to prepare peasants to take advantage of new technologies and marketing arrangements.
- bb. To encourage, establish, develop the urban enterprises in various type of small business that can generate new sources of income and employment for the poor.
- cc. To initiate the poor communities to improve such basic goods and services such as housing, legal assistance and food etc.,
- dd. To provide project for research and analysis that contributes to a broader understanding of development issues affecting poor and disadvantages groups.
- ee. To encourage activities for cultural programs that promotes development of the entire community and cooperation among poor and disadvantaged.
- ff. To become a member of affiliate with the national and international bodies/ federations having similar aims and objectives.

Veerabalu B.S.

Seelhe



- gg. To help the poor and organize charity for deserving and needy families.
- hh. To take over the management of any other public or charitable institutions, projects or branch of any such institutions on such terms and conditions as the trustees shall think fit.
- ii. Left intentionally blank.
- jj. To open and maintain accounts or accounts of the trust in any schedule bank for the purpose of keeping the money of the trust and to operate the same or to authorize any one or more of them to operate the said accounts.
- kk. All activities financed from the funds shall be conducted in accordance with the ideals and objectives as stated therein and no discrimination shall be permitted on grounds of religion, caste, creed, etc., provide that any donations earmarked and accepted for any specific purposes falling within the objects mentioned in these presents shall be used for such specific purpose.
- ll. In general to apply, the trust revenues for advancement of knowledge and education and rural integrated development activities.
- mm. To start orphanages, Vrudhashrama's for the old aged men and women.
- nn. To take any development activities relating onto women and child development.

Vuralaugh & S.

Jeelke

ಈ ದಸ್ತಾವೇಜು ಹಾಲೆಯನ್ನು ಸಂಘದ ಉಪನಿಯಮ
ಸಂಖ್ಯೆ 5(9) ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ

ದಸ್ತಾವೇಜು ಹಾಳೆ
Document Sheet



The Karnataka State Registration and Stamps Department
Official's Multipurpose Co-Operative Society Ltd.

ಈ ಹಾಲೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

13 ನೇ ಪುಟದ ದಸ್ತಾವೇಜು ಸಂಖ್ಯೆ IV 145
2019-20

ಬೆಲೆ : ರೂ. 2/-
(GST EXTRA)

4. For furtherance of all or any of the aforesaid objects, the Board of Trustees shall have Authority to

1. TO solicit, obtain or accept the subscriptions, donations, funds, subsidies, gifts from any person firm, local bodies or corporate, central and state governments, nationalized banks or any recognized financing agencies or welfare boards.
2. To acquire by gifts, purchase, exchange, lease or hire / rent or otherwise howsoever any land, building, casements or any properties movable or immovable for furtherance of all any of the objectives of the trust.
3. To sell, manage, transfer, exchange, mortgage, demolish, dispose of or otherwise deal with the properties (movable or immovable) belonging to the trust.
4. To build, to construct and maintain houses or buildings, alter, extend, improve, repair, enlarge or modify the same including any existing buildings with light, water, drainage, furniture, instruments and appliances and all other necessities, for the use of which each building is to put up or held.
5. To borrow money and raise loans with or without security or on the security of mortgage charge, hypothecation or pledge over all or any of the immovable properties belonging to the trust.
6. To purchase/hire/sell vehicles for transportation of children, staff and office bearers.

Venulaksh 13-8.

9



5. BOARD OF TRUSTEES (BOARD OF MANGEMENT):

The Board of management and control of the trust and trust properties shall vest in the board of trustees. The board of trustees shall comprise of not less than three and not more than nine trustees including president and managing trustee and trustees (hereinafter called managing trustee as Managing Director and Trustees called Directors).

The following shall be first trustees (Board of Management) with Their Name, address and designations.

SI. No	Name & Address	Age	Designation in the Trust.	Signature
1	Mrs.VARALAKSHMI .B.S Residing at Gavi road, near Thigalara sangha, Hosakote, Bengaluru Rural-562114.	48yrs	Founder Secretary	<i>Varalakshmi B.S.</i>
2	Mrs.REKHA.S Residing at Hosakote, Bengaluru Rural-562114.	27yrs	Life time Trustee	<i>Rekha</i>


The first two trustees (board of management shall hold their offices for life and in case of death or inability to render service, they are entitled to nominate their own kith and kin or anybody of their Family members. the first two trustees (board of management) cannot be removed or replaced.

All trustees hold office for a period of minimum 1yr and maximum 3yrs only but shall be eligible for reappointment in the manner state in these presents.

Varalakshmi B.S.

10

Rekha



The trustees (general secretary) will be entitled to receive request for membership from any person above the age of 18years belonging to any religion, caste or creed or nationality who accepts the aims and objects and agree to abide by the rules and regulations of the trust and to admit such person as per governing norms.

6. DONORS:

All those who donate a sum of sum of Rs.5,000.00 (Rupees five thousand only) and above to the fund of the trust can become a donor.

7. APPOINTMENT OF NEW TRUSTEES:

Any member / person may apply so far as the appointment of new trustees is concerned. 1/3rd of the trustees, except the two founder trustees, shall retire every year (either voluntarily or by the act of trust) keeping in view of the length of the office, at the end of every year, but shall be eligible for re-election. such vacancy shall be filled in by the founder and life members, from amongst retiring trustees and from amongst founder member, life member, patrons and donors by majority decision. if any of the trustees of these PRESENTS are due or desire to retire or refuse to when became incapable to act in the trust for the time being in force or cease to be Indian national or if any trustees shall remain absent for 3consecutive meeting of the trust, without leave and in every such case it shall be lawful for surviving or continuing trustees for the time being of THESE PRESENT, (for this purpose retiring or refusing trustee, shall, if willing to act in exercise of this power be considered as continuing trustee there by no surviving them for the acting executers or executer or administrator of the last surviving or continuing further) to appoint new trustees or trustee (who shall always be Indian domicile);


Varalauk .S.S

[Handwritten signature]

ಈ ದಸ್ತಾವೇಜು ಹಾಳೆಯನ್ನು ಸಂಘದ ಉಪನಿಯಮ
ಸಂಖ್ಯೆ 5(9) ರ ಪ್ರಕಾರ ಮುದ್ರಿಸಲಾಗಿದೆ.

ದಸ್ತಾವೇಜು ಹಾಳೆ
Document Sheet

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ



The Karnataka State Registration and Stamps Department
Official's Multipurpose Co-Operative Society Ltd.

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

16ನೇ ಫೆಬ್ರವರಿ 2020
145
2019-20

ಬೆಲೆ : ರೂ. 2/-
(GST EXTRA)

in place of trustees or trustee or so doing or desiring to retire be Indian national or fail to attend 3 consecutive meeting without leave given and upon such every appointment or vacancy the members of the trustees for the time being of THESE PRESENTS shall be not less than three and not more than nine. The trustees may also appoint additional trustees or trustee who shall always be Indian national provided that by appointment of such trustees (additional) or trustee the maximum number of trustees fixed above is not exceeded.

8. EFFECT OF APPOINTMENT OF NEW TRUSTEES:

Upon every appointment made in presence of the last foregoing clauses thereof, the newly appointed trustees shall have all powers and authorities of the trustee under these presents.

9. POWER TO APPOINT AGENT AND COMMITTEES:

The board of trustees (secretary) shall be entitled, from time to time, to appoint without remuneration and on such terms and conditions they may think well, the persons or agents and to appointment committees as they may think proper to function under the authority and control of the trustees for carrying out the trust of THESE PRESENT or the management of these or any within the limits of their own powers vest in them. with all such power including power to incur all such expenditures as may be necessary of carrying out of the objects of the trust.

10. FINANCIAL YEAR:

The financial year shall be from 1st april to 31st march of every year. The board of trustees may however change the financial year as and when necessary.

Varelaiah B.S.

ಈ ದಸ್ತಾವೇಜು ಹಾಳೆಯನ್ನು ಸಂಘದ ಉಪನಿಯಮ
ಸಂಖ್ಯೆ 5(9) ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ

ದಸ್ತಾವೇಜು ಹಾಳೆ
Document Sheet



The Karnataka State Registration and Stamps Department
Official's Multipurpose Co-Operative Society Ltd.

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

17ನೇ ಫುಟದ ದಸ್ತಾವೇಜು ಸಂಖ್ಯೆ IV 145
2019-20

ಬೆಲೆ : ರೂ. 2/-
(GST EXTRA)

11. MEETING:

The trustees (general secretary) shall hold ordinary meetings at least once in every 3 months upon 15days prior notice. a special meeting of the trustees (general secretary) may at any time be requested by managing trustee (managing director) upon 15days notice being given to the trustees for the business to be transacted or discusses. in case of emergency, a meeting of the trustees may be called with short notice.

12. VOTING:

All the decision of the board of trustees at a meeting shall be on majority votes.

13. TERM OF OFFICE BEARERS:

The term of office bearers shall be for a period of 3years or until the election of new office bearers whichever is least. The office bearers shall be eligible for re-election.

14. ACCOUNTS AND AUDIT:

The trustees shall get the accounts of the trust fund maintained regularly and shall get the same duly audited by a firm of chartered accountant. The accounts and audited reports of trust shall be notified at least once in a year.

15. POWER AND DUTIES OF OFFICE BEARERS:

a. PRESIDENT:

1. The president should be chief and head of the trust. he shall have overall powers in all the administrative, executive and other activities of the trust. he shall have overall control over the trust.
2. He shall be competent to advice and instruct all the office bearers concerning the trust.
3. The president is empowered to direct the secretary to convene the meetings.


Varalakshmi B.S.

13

ಈ ದಸ್ತಾವೇಜು ಹಾಳೆಯನ್ನು ಸಂಘದ ಉಪನಿಯಮ
ಸಂಖ್ಯೆ 5(9) ರ ಪ್ರಕಾರ ಮುದ್ರಿಸಲಾಗಿದೆ.

ದಸ್ತಾವೇಜು ಹಾಳೆ
Document Sheet

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ



The Karnataka State Registration and Stamps Department
Official's Multipurpose Co-Operative Society Ltd.

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

18 ನೇ ಪುಟದ ದಸ್ತಾವೇಜು ಸಂಖ್ಯೆ 145
2019-20

ಬೆಲೆ : ರೂ. 2/-
(GST EXTRA)

4. in the event of president vacating his office in whatsoever circumstances the interim president shall be installed as an acting president and regular president shall have to be appointed by the board of trustees.
5. He is the ex-officio member of all sub-committees.

b. VICE-PRESIDENT

1. There shall be a vice president.
2. In the absence of the president the vice president shall officiate.
3. The vice-president shall also discharge the duties and responsibilities as may be entrusted by the president from time to time.

c. GENERAL SECRETARY

1. He shall be the chief executive officer of the trust.
2. He shall carry out decision of the board and carry out instructions of the president.
3. He shall call for all meetings of the trust, fix time, date and place, prepare agenda and arrange for the minutes of the meeting.
4. He shall give effect to the resolutions and decisions of the executive committee.
5. He shall be responsible for the safe custody of the records of the trust.
6. He shall be in charge of the day today administration of the trust.
7. He shall be the correspondent of the trust.
8. He is also the ex-officio member of the sub-committees.
9. He shall represent the trust in all legal proceedings.
10. He is in charge of entire administration and disciplinary matters.

HE SHALL MAINTAIN:

1. Agenda Book.
2. Proceedings Book (minute book)
3. Register of rules and by-laws.
4. Files pertaining to all the properties and other correspondence of the trust.
5. Identification card registers.

Venkalaxi B.S.

14

[Handwritten signature]

ಈ ದಸ್ತಾವೇಜು ಹಾಳೆಯನ್ನು ಸಂಘದ ಉಪನಿಯಮ
ಸಂಖ್ಯೆ 5(9) ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ

ದಸ್ತಾವೇಜು ಹಾಳೆ
Document Sheet



The Karnataka State Registration and Stamps Department
Official's Multipurpose Co-Operative Society Ltd.

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

19ನೇ ಫೆಬ್ರವರಿ ದಸ್ತಾವೇಜು ಸಂಖ್ಯೆ IV 145
2019-20

ಚಲಿ : ರೂ. 2/-
(GST EXTRA)

6. Shall inspect periodically the movables and immovable.
7. Shall have financial power to spend of RS.5, 000.00 (Rupees Five Thousand Only).
8. Shall maintain inventory of the assets of the trust.

d. JOINT SECRETARY

He shall be assistant executive officer of the trust and it shall be his duty to carry out the directions or instructions of the president, general secretary and also the decision of the board and he shall call all the meetings of the board fix the time, place and date and shall prepare the agenda of meetings in absence of general secretary with permission of the general secretary and president and other trustees of the trust in writing and he shall do all such acts, deeds and things in absence of general secretary.

e. TREASURER:

1. Shall be the custodian of all monetary transactions of the trust.
2. Shall be responsible for maintenance of cash book, day book, vouchers file, etc.,
3. Shall sign jointly with the secretary / president the cheques for withdrawals of money from the banks.
4. Shall prepare monthly and annual budget in lease with financial committee for approval from the board of trustees.

e. LEGAL ADVISOR:

There shall be a legal advisor to the trust, preferably a advocate, with integrity and eminence, who shall advice the trust affairs concerning all legal matters and shall take care to indicate and defend all matters in the courts etc.,

1. The provision of Indian trust act regarding the disqualifications, retirement etc. of the trustees of trust will apply.

Varulanki - B.S.


15

[Handwritten signature]

ಈ ದಸ್ತಾವೇಜು ಹಾಳೆಯನ್ನು ಸಂಘದ ಉಪನಿಯಮ
ಸಂಖ್ಯೆ 5(9) ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ

ದಸ್ತಾವೇಜು ಹಾಳೆ
Document Sheet



The Karnataka State Registration and Stamps Department
Official's Multipurpose Co-Operative Society Ltd.

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

20 ನೇ ಭವಿಷ್ಯದ ದಾಖಲೆ ಸಂಖ್ಯೆ IV 145
2019-20

ಚಲೆ : ರೂ. 2/-
(GST EXTRA)

2. To make donation /funds for social welfare /activities of this trust, under section 80-G (29) and also get F.C.R.I number from the government of India and foreign funds.
3. The trustees shall apply the income derived from the trust properties for any one or all of objects of the trust. Any income of the trust arising from the corpus, which has not been spent in any year. Shall be invested in accordance with the section 11(2) of the Indian income TAX ACT 1961.
4. The corpus of the trust shall be invested in the manner laid down in section 13(5) of Indian TAX ACT 1961.
5. The trustees are empowered to make rules and regulatons for the conduct of their business as well for the government and conduct of the institutions as established by them.
6. The trustees shall have power to create their legal conditions and titles as may be necessary for the institutions to effectively carry out the objectives of trust.
7. To employ servants, agents and secure services of the professionals, advocates, auditors and to create a cadre and to appoint staff for the institutions (including teaching and non-teaching) created by the trust along with the rules and service conditions.
8. To provide financial aid in such a manner and in such conditions as the trustees may deem it proper for the projects and schemes and institutions consistent with the objectives and of promoting the aims of the trust.
9. To empower any trustee / trustees by passing a resolution by board of trustees of by a power of attorney to act represent the president or board of trustees and further to sign all matters on behalf of the president / board of trustees.
10. In the event of the trust machinery failure to main and the trustees resolving that the trust would be dissolved, the assets of the trust shall
11. After full discharge of debts and liabilities, be transferred to some other trust or lawful body with the similar objectives and provisions of the Indian income tax ACT 1961 regarding fees requirements under SECTION 90 shall be complied with.

Varulanki 33.

16

[Handwritten signature]



12. The trustees shall have power for the prudent management of the trust and without prejudice to foregoing they shall have powers enumerated therein which as nature of timing agreed and not exhaustive.

16. MINUTES TO BE KEPT:

Minutes shall be kept on the names of the trustees and the members of the committee. the proceedings of each meeting be recorded in a book to be provided for this purpose which shall be read and signed at the next ensuing meeting by the president of such meetings and shall be opened to inspection by any trustee during office hours.

17. DISSOLUTION OF THE TRUST :

There should for any reason in the opinion of 2/3rd members of the trust that the objects for which the trust is declared and constituted could not be pursued or accomplished the trust shall be extinguished or amalgamated into another trust on the day, when the pursuance or accomplishment of the objects of this trust becomes impossible of performance and on such an event the board of trustees shall apply the funds of the trust in discharge of liabilities of trust and the remainder of the corpus if any shall be handed over to the amalgamated trust, or any other institution in India having similar objects.

Venulaxi B S.

Jeelha

ಈ ದಸ್ತಾವೇಜು ಹಾಳೆಯನ್ನು ಸಂಘದ ಉಪನಿಯಮ
ಸಂಖ್ಯೆ 5(9) ರ ಪ್ರಕಾರ ಮುದ್ರಿಸಲಾಗಿದೆ.

ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖಾ
ನೌಕರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ

ದಸ್ತಾವೇಜು ಹಾಳೆ
Document Sheet



The Karnataka State Registration and Stamps Department
Official's Multipurpose Co-Operative Society Ltd.

ಈ ಹಾಳೆಯನ್ನು ಯಾವುದೇ ದಸ್ತಾವೇಜಿಗೆ ಉಪಯೋಗಿಸಬಹುದು
This sheet can be used for any document

22ನೇ ವೃತ್ತದ ವಾಣಿಜ್ಯ ಸಂಖ್ಯೆ IV 145
2019-20

ಬೆಲೆ: ರೂ. 2/-
(GST EXTRA)

IN WITNESS WHERE OF, The Parties here to have set their hands to this document on the day, month and year first above written at Bengaluru.

WITNESS:

1. Sathish

S/o. Ramanaiah.
Avalahalli village
Bidaraballi Hobli
BETQ

AUTHOR TRUSTEES

Varalakshmi B S.

1) Mrs. VARALAKSHMI .B.S

Rekha

2) Mrs. REKHA. S

2. Mungaru.

S/o. Terishnappa
Avalahalli village,
Bidaraballi Hobli
BETQ